

PGIIS-N 1818 B-2K13

M.P.Ed. IIIrd Semester (CBCS) Degree Examination

Physical Education
(Sports Management)Paper - H.C. - 3.1
(New)

Time : 3 Hours

Maximum Marks : 80

Section - A

ಭಾಗ - ಅ

Answer any ten of the following questions. Each answer shall not exceed four lines.

ಈ ಕೆಳಕಂಡ ಪ್ರಶ್ನೆಗಳಲ್ಲಿ ಯಾವುದಾದರೂ ಹತ್ತಕ್ಕೆ ನಾಲ್ಕು ಸಾಲುಗಳಿಗೆ ಮೀರದಂತೆ ಉತ್ತರಿಸಿರಿ.

(10×2=20)

- Professional Ethics
ವೃತ್ತಿಪರ ನೀತಿಶಾಸ್ತ್ರ
- Technical relations
ತಾಂತ್ರಿಕ ಸಂಬಂಧಗಳು
- Standard Track
ಪ್ರಮಾಣಬದ್ಧ ಟ್ರ್ಯಾಕ್
- Meaning of Management
ನಿರ್ವಹಣಾ ಅರ್ಥ
- Philosophy
ತತ್ವಶಾಸ್ತ್ರ
- Synthetic Surface
ಸಿಂಥಟಕ ಸರಫೇಸ್
- National Sports Federation
ರಾಷ್ಟ್ರೀಯ ಕ್ರೀಡಾ ಸಂಸ್ಥೆ
- I.O.A.
ಐ.ಓ.ಎ.

- i. Technological advancement
ತಾಂತ್ರಿಕ ಪ್ರಗತಿಗಳು
- j. Swimming Pool
ಈಜುಕೊಳ
- k. Sports Authority of India
ಭಾರತ ಕ್ರೀಡಾ ಪ್ರಾಧಿಕಾರ
- l. Source of Funds
ಆದಾಯದ ಮೂಲಗಳು

Section - B

ಭಾಗ - ಬ

Answer any **THREE** of the following questions. Each answer shall not exceed one pages.

ಕೆಳಕಂಡ ಪ್ರಶ್ನೆಗಳಿಗೆ ಯಾವುದಾದರೂ ಮೂರಕ್ಕೆ ಒಂದು ಪುಟ ಮೀರದಂತೆ ಉತ್ತರಿಸಿ. (3×5=15)

2. Explain briefly location and layout of play area.
ಮೈದಾನ ಸ್ಥಳ ಮತ್ತು ವಿವಿಧ ಕ್ರೀಡಾ ಅಂಕಣಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿ.
3. Explain philosophy of sports management.
ಕ್ರೀಡಾ ನಿರ್ವಹಣೆಯ ತತ್ವಗಳನ್ನು ವಿವರಿಸಿರಿ.
4. Add a note on Physical Education, professional preparation in Karnataka.
ವೃತ್ತಿಪರ ದೈಹಿಕ ಶಿಕ್ಷಣದ ತಯಾರಿ ಬಗ್ಗೆ ಟಿಪ್ಪಣಿ ಬರೆಯಿರಿ.
5. Describe Aims and Objective of Sports Management.
ಕ್ರೀಡಾ ನಿರ್ವಹಣೆಯ ಗುರಿ ಮತ್ತು ಉದ್ದೇಶಗಳನ್ನು ವರ್ಣಿಸಿರಿ.
6. Add a note on Care and Maintenance of Indoor Stadium.
ಒಳ ಕ್ರೀಡಾಂಗಣದ ಕಾಳಜಿ ಮತ್ತು ಸಂರಕ್ಷಣೆ ಬಗ್ಗೆ ಟಿಪ್ಪಣಿ ಬರೆಯಿರಿ.

Section - C

ಭಾಗ - ಕ

Answer any **THREE** of the following questions. Each answer shall not exceed three pages.

ಕೆಳಕಂಡ ಪ್ರಶ್ನೆಗಳಿಗೆ ಯಾವುದಾದರೂ ಮೂರಕ್ಕೆ ಮೂರು ಪುಟ ಮೀರದಂತೆ ಉತ್ತರಿಸಿರಿ.

(3×15=45)

7. List out of the central government sports promotion agencies and explain any one of them in detail.

ಕೇಂದ್ರ ಸರ್ಕಾರ ಕ್ರೀಡೆಗೆ ಉತ್ತೇಜನ ನೀಡುವ ಸಂಸ್ಥೆಗಳನ್ನು ಪಟ್ಟಿಮಾಡಿ ಮತ್ತು ಅವುಗಳಲ್ಲಿ ಒಂದನ್ನು ವಿಷ್ಠಾರವಾಗಿ ಬರೆಯಿರಿ.

8. Define sports management explain its scope and significance.

ಕ್ರೀಡಾನಿರ್ವಹಣೆಯನ್ನು ವ್ಯಾಖ್ಯಾನಿಸಿ. ಅದರ ವ್ಯಾಪ್ತಿ ಮತ್ತು ಮಹತ್ವವನ್ನು ವಿವರಿಸಿ.

9. Explain the procedure to be followed while purchase of sports equipments.

ಕ್ರೀಡಾ ಉಪಕರಣಗಳನ್ನು ಖರೀದಿ ಮಾಡುವಾಗ ಅನುಸರಿಸುವ ನಿಯಮಗಳನ್ನು ವಿವರಿಸಿ.

10. Prepare a Physical Education and Sports Budget for a college with 300 students.

ಕಾಲೇಜು 300 ವಿದ್ಯಾರ್ಥಿಗಳ ದೈಹಿಕ ಶಿಕ್ಷಣ ಮತ್ತು ಕ್ರೀಡೆಯ ಮುಂಗಡ ಪತ್ರವನ್ನು ತಯಾರಿಸಿರಿ.

11. Write the procedure for construction and care for a 400 mtr. track.

400 ಮೀಟರ್ ಟ್ರ್ಯಾಕಿನ ರಚನೆ ಪದ್ಧತಿಯನ್ನು ಹಾಗೂ ಸಂರಕ್ಷಣೆಯನ್ನು ವಿವರಿಸಿರಿ.

PGIIS-N 1820 B-2K13**M.P.Ed. IIIrd Semester (CBCS) Degree Examination****Physical Education****(Sports Journalism)****Paper - H.C. - 3.2****(New)**

Time : 3 Hours

Maximum Marks : 80

Section - A**ಭಾಗ - ಅ**

1. Answer any ten of the following questions. Each answer shall not exceed four lines.

ಈ ಕೆಳಕಂಡ ಪ್ರಶ್ನೆಗಳಲ್ಲಿ ಯಾವುದಾದರೂ ಹತ್ತಕ್ಕೆ ನಾಲ್ಕು ಸಾಲುಗಳಿಗೆ ಮೀರದಂತೆ ಉತ್ತರಿಸಿರಿ.

(2×10= 20)

- a. Play grounds
ಆಟದ ಮೈದಾನಗಳು
- b. Freedom of Press
ಪತ್ರಿಕಾ ಸ್ವಾತಂತ್ರ್ಯ
- c. Magazine
ನಿಯತಕಾಲಿಕೆ
- d. Print Art
ಮುದ್ರಣ ಕಲೆ
- e. Headlines
ತಲೆಬರಹ
- f. Knowledge of Journalism
ಪತ್ರಿಕೋದ್ಯಮದ ಜ್ಞಾನ

- g. Electronic media
ವಿದ್ಯುನ್ಮಾನ ಮಾಧ್ಯಮ
- h. Sakal
ಸಕಾಲ
- i. Local News Paper
ಸ್ಥಳೀಯ ದಿನಪತ್ರಿಕೆಗಳು
- j. Games Situation
ಆಟದ ಸನ್ನಿವೇಶಗಳು
- k. India Gazettee
ಇಂಡಿಯಾ ಗೆಜೆಟ್
- l. Correspondent
ವ್ಯವಹಾಸಕ

Section - B

ಭಾಗ - ಬ

Answer any THREE of the following questions. Each answer shall not exceed one pages.
ಕೆಲಕಂಡ ಪ್ರಶ್ನೆಗಳಿಗೆ ಯಾವುದಾದರೂ ಮೂರಕ್ಕೆ ಒಂದು ಪುಟ ಮೀರದಂತೆ ಉತ್ತರಿಸಿರಿ. (3×5=15)

- 2. India Gazettee
ಇಂಡಿಯಾ ಗೆಜೆಟ್
- 3. Ethics in Sports
ಕ್ರೀಡೆಯಲ್ಲಿ ನೀತಿಶಾಸ್ತ್ರ
- 4. The Hindu
ದಿ ಹಿಂದೂ
- 5. Qualities of Journalist
ಕ್ರೀಡಾ ವರದಿಗಾರನ ಲಕ್ಷಣಗಳು
- 6. Head lines of Sports News
ಕ್ರೀಡಾ ವರದಿಯಲ್ಲಿ ಶಿರೋಪಂಕ್ತಿಗಳು (ಪಾಲುಗಳು)

Section - C

ಭಾಗ - ಕ

Answer any THREE of the following questions. Each answer shall not exceed three pages.

ಕೆಳಕಂಡ ಪ್ರಶ್ನೆಗಳಿಗೆ ಯಾವುದಾದರೂ ಮೂರಕ್ಕೆ ಮೂರು ಪುಟ ಮೀರದಂತೆ ಉತ್ತರಿಸಿ.

(3×15=45)

7. Explain any three Indian language news paper.

ಭಾರತದ ಮೂರು ಭಾಷಾ ದೈನಿಕಗಳ ಬಗ್ಗೆ ವಿವರಿಸಿ.

8. Explain the importance of electronic media and name any two channels which contribute to the development of sports and games.

ವಿದ್ಯುನ್ಮಾನ ಮಾಧ್ಯಮದ ಪ್ರಾಮುಖ್ಯತೆಯನ್ನು ವಿವರಿಸಿ ಹಾಗೂ ಎರಡೂ ಕ್ರೀಡಾ ದೃಶ್ಯ ಮಾಧ್ಯಮಗಳ ಕ್ರೀಡೆಗಳ ಮತ್ತು ಆಟಗಳ ಬೆಳವಣಿಗೆಗೆ ನೀಡಿರುವ ಕೊಡುಗೆಯನ್ನು ವಿವರಿಸಿ.

9. Explain the history of journalism in India.

ಭಾರತದಲ್ಲಿನ ಪತ್ರಿಕೋದ್ಯಮದ ಇತಿಹಾಸವನ್ನು ವಿವರಿಸಿ.

10. Explain the role of sports journals in journalism.

ಕ್ರೀಡಾ ಪತ್ರಿಕೋದ್ಯಮದಲ್ಲಿ ಕ್ರೀಡಾ ನಿಯತಕಾಲಿಕೆಗಳ ಪಾತ್ರವನ್ನು ವಿವರಿಸಿ.

11. Define Bulletin. Explain the types of Bulletin and add a note on compelling.

ಮುಖ್ಯಾಂಶಗಳನ್ನು ವ್ಯಾಖ್ಯಾನಿಸಿ ಹಾಗೂ ಮುಖ್ಯಾಂಶಗಳ ವಿಧಗಳನ್ನು ವಿವರಿಸಿ ಮತ್ತು ಕೋಡಿಗಿಳಿಸುವ ಬಗ್ಗೆ ಒಂದು ಟಿಪ್ಪಣಿ ಬರೆಯಿರಿ.

PGIIS-N 1822 B-2K13

M.P.Ed. IIIrd Semester (CBCS) Degree Examination

Physical Education

(Sports Psychology)

Paper - H.C. - 3.3

(New)

Time : 3 Hours

Maximum Marks : 80

Section - A

ಭಾಗ - ಅ

1. Answer any ten of the following questions. Each answer shall not exceed four lines.

ಈ ಕೆಳಕಂಡ ಪ್ರಶ್ನೆಗಳಲ್ಲಿ ಯಾವುದಾದರೂ ಹತ್ತಕ್ಕೆ ನಾಲ್ಕು ಸಾಲುಗಳಿಗೆ ಮೀರದಂತೆ ಉತ್ತರಿಸಿರಿ.

(2×10=20)

a. Define Sports Psychology

ಕ್ರೀಡಾ ಮನೋವಿಜ್ಞಾನ ವ್ಯಾಖ್ಯಾನಿಸಿರಿ.

b. Stress

ಒತ್ತಡ

c. Self esteem

ಸ್ವಯಂ ಘನತೆ

d. Internstic motivation

ಆಂತರಿಕ ಪ್ರೇರಣೆ

e. Drives

ಚೋದಕಗಳು ಅಥವಾ ಸೆಳೆತೆ

f. Attention

ಅವಧಾನ

- g. Fear and Competition
ಭಯ ಮತ್ತು ಸ್ಪರ್ಧೆ
- h. Individual differences
ವೈಯಕ್ತಿಕ ಘನತೆ
- i. Concentration
ಏಕಾಗ್ರತೆ
- j. Observation
ಅವಲೋಕನ
- k. Motor learning
ಚಲನಾತ್ಮಕ ಕಲಿಕೆ
- l. Cognitive learning
ಸಂಜ್ಞಾನಾತ್ಮಕ ಕಲಿಕೆ

Section - B

ಭಾಗ - ಬ

Answer any **THREE** of the following questions. Each answer shall not exceed one page .

ಕೆಳಕಂಡ ಪ್ರಶ್ನೆಗಳಲ್ಲಿ ಯಾವುದಾದರೂ ಮೂರಕ್ಕೆ ಒಂದು ಪುಟ ಮೀರದಂತೆ ಉತ್ತರಿಸಿರಿ. (3×5=15)

2. Write the meaning and nature of sports psychology.
ಕ್ರೀಡಾ ಮನಶಾಸ್ತ್ರದ ಅರ್ಥ ಮತ್ತು ಸ್ವಭಾವವನ್ನು ಬರೆಯಿರಿ.
3. Briefly explain the history of sports psychology.
ಕ್ರೀಡಾ ಮನೋವಿಜ್ಞಾನದ ಇತಿಹಾಸವನ್ನು ಸಂಕ್ಷಿಪ್ತವಾಗಿ ವಿವರಿಸಿರಿ.
4. Describe the techniques of motivation.
ಪ್ರೇರಣೆಯ ತಂತ್ರಗಳನ್ನು ವಿವರಿಸಿರಿ.
5. What are the personalities factors affecting performance of a sports persons.
ಕ್ರೀಡಾ ಸಾಧನೆಯ ಮೇಲೆ ಪ್ರಭಾವ ಬೀರುವ ವೈಯಕ್ತಿಕ ಅಂಶಗಳು ಯಾವುವು.
6. Means of controlling aggression.
ಅಕ್ರಮಣಕಾರಿಯನ್ನು ನಿಯಂತ್ರಿಸುವ ಮಾರ್ಗಗಳು.

Section - C

ಭಾಗ-ಕ

Answer any **THREE** of the following questions. Each answer shall not exceed **three** pages.

ಕೆಳಕಂಡ ಪ್ರಶ್ನೆಗಳಲ್ಲಿ ಯಾವುದಾದರೂ ಮೂರಕ್ಕೆ ಮೂರು ಪುಟ ಮೀರದಂತೆ ಉತ್ತರಿಸಿರಿ.

(3×15=45)

7. Explain the role of sports psychology in the field of physical education and sports.

ಕ್ರೀಡೆ ಮತ್ತು ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ಕ್ರೀಡಾ ಮನೋವಿಜ್ಞಾನದ ಪಾತ್ರವನ್ನು ವಿವರಿಸಿರಿ.

8. Explain the psychological deterrental factors in the enhancement of sports performance.

ಕ್ರೀಡಾ ಸಾಮರ್ಥ್ಯವನ್ನು ನಿರ್ಧರಿಸುವ ಮನೋವೈಜ್ಞಾನಿಕ ಅಂಶಗಳನ್ನು ವಿವರಿಸಿರಿ.

9. Define attention and arousal and explain their role in attaining excellence in sports.

ಅವಧಾನ ಮತ್ತು ಪ್ರಜ್ಞಾಸ್ಥಿತಿಯನ್ನು ವ್ಯಾಖ್ಯಾನಿಸಿರಿ. ಕ್ರೀಡಾ ಸಾಧನೆಯನ್ನು ಹೆಚ್ಚಿಸುವಲ್ಲಿ ಅವುಗಳ ಪಾತ್ರವನ್ನು ವಿವರಿಸಿರಿ.

10. What are the individual differences explain their role in the skill learning and performance.

ವೈಯಕ್ತಿಕ ಭಿನ್ನತೆಗಳಾವವು. ಕ್ರೀಡಾ ಕೌಶಲ್ಯಗಳನ್ನು ಕಲಿಯುವಲ್ಲಿ ಮತ್ತು ಸಾಧನೆ ಪ್ರದರ್ಶಿಸುವಲ್ಲಿ ಅವುಗಳ ಪಾತ್ರವನ್ನು ವಿವರಿಸಿರಿ.

11. Discuss and fix sources of self efficiency.

ಸ್ವಯಂಗ್ರಹಿಕೆಯ ಆರು ಮೂಲಧಾರಗಳನ್ನು ಮತ್ತು ಅದರ ಪಾತ್ರವನ್ನು ಚರ್ಚಿಸಿರಿ.

PGIIS-N 1824 B-2K13

P.G. IIIrd Semester (CBCS) Degree Examination

Physical Education (Open Elective)

(Aerobic and Physical Fitness)

Paper - OE - 3.6

(New)

Time : 3 Hours

Maximum Marks : 80

Section - A

ಭಾಗ - ಅ

1. Answer any **ten** of the following questions. Each answer shall not exceed **four** lines.

ಈ ಕೆಳಕಂಡ ಪ್ರಶ್ನೆಗಳಲ್ಲಿ ಯಾವುದಾದರೂ ಹತ್ತಕ್ಕೆ ನಾಲ್ಕು ಸಾಲುಗಳಿಗೆ ಮೀರದಂತೆ ಉತ್ತರಿಸಿರಿ.

(2×10=20)

- a. Aerobics
ಏರೋಬಿಕ್ಸ್
- b. Warm down
ಕಾವು ಇಳಿಸುವಿಕೆ
- c. Intensity
ತೀಕ್ಷ್ಣವಾದ
- d. Fitness
ಸಾಮರ್ಥ್ಯ
- e. Sports Performance
ಕ್ರೀಡಾ ಪ್ರದರ್ಶನ
- f. Warm up
ಕಾವೇರಿಸುವಿಕೆ

- g. Music class
ಸಂಗೀತ ತರಬೇತಿ
- h. High intensity
ಹೆಚ್ಚು ತೀಕ್ಷ್ಣವಾದ
- i. Kick aerobics
ಕಿಕ್ ಏರೋಬಿಕ್ಸ್
- j. Step aerobics
ಸ್ಟೆಪ್ ಏರೋಬಿಕ್ಸ್
- k. Choreography
ಕೋರಿಯೋಗ್ರಾಫಿ

Section - B

ಭಾಗ - ಬ

Answer any **THREE** of the following questions. Each answer shall not exceed **one** pages.

ಕೆಳಕಂಡ ಪ್ರಶ್ನೆಗಳಿಗೆ ಯಾವುದಾದರೂ ಮೂರಕ್ಕೆ ಒಂದು ಪುಟ ಮೀರದಂತೆ ಉತ್ತರಿಸಿರಿ. (3×5=15)

2. Importance of Aerobics
ಏರೋಬಿಕ್ಸ್‌ನ ಮಹತ್ವ.
3. Scope of Fitness in enhancing sports performance.
ಕ್ರೀಡಾ ಪ್ರದರ್ಶನ ಹೆಚ್ಚಿಸುವಲ್ಲಿ ದೈಹಿಕ ಸಾಮರ್ಥ್ಯದ ವ್ಯಾಪ್ತಿ.
4. Describe the importance of Physical Fitness.
ದೈಹಿಕ ಸಾಮರ್ಥ್ಯದ ಮಹತ್ವವನ್ನು ವರ್ಣಿಸಿರಿ.
5. Disadvantages of warming up.
ಕಾವೇರಿಸುವಿಯಿಂದಾಗುವ ತೊಂದರೆಗಳು.
6. Benefits of Aerobics.
ಏರೋಬಿಕ್ಸ್‌ನ ಲಾಭಗಳು.

Section - C

ಭಾಗ - ಕ

Answer any **THREE** of the following questions. Each answer shall not exceed **three** pages.

ಕೆಳಕಂಡ ಪ್ರಶ್ನೆಗಳಿಗೆ ಯಾವುದಾದರೂ ಮೂರಕ್ಕೆ ಮೂರು ಪುಟ ಮೀರದಂತೆ ಉತ್ತರಿಸಿ.

(3×15=45)

7. Define Aerobics, explain the role of Aerobics in enhancing sports performance.
ಏರೋಬಿಕ್ಸ್‌ನ್ನು ವ್ಯಾಖ್ಯಾನಿಸಿ. ಕ್ರೀಡಾ ಪ್ರದರ್ಶನವನ್ನು ಹೆಚ್ಚಿಸುವಲ್ಲಿ ಏರೋಬಿಕ್ಸ್‌ನ ಪಾತ್ರವನ್ನು ವಿವರಿಸಿರಿ.
8. Explain the components of Physical fitness.
ಕಾವ ದೈಹಿಕ ಸಾಮರ್ಥ್ಯದ ಘಟಕಗಳನ್ನು ವಿವರಿಸಿರಿ.
9. Explain the role played by warming up putting a better performance in the game.
ಆಟದಲ್ಲಿ ಉತ್ತಮ ಪ್ರದರ್ಶನ ನೀಡಲು ಕಾವೇರಿಸುವಿಕೆಯ ಪಾತ್ರವನ್ನು ವಿವರಿಸಿರಿ.
10. Define concept of Aerobic and explain different kinds of Aerobic activities.
ಏರೋಬಿಕ್ಸ್‌ ಕಲ್ಪನೆಯನ್ನು ವ್ಯಾಖ್ಯಾನಿಸಿ ಮತ್ತು ವಿವಿಧ ಏರೋಬಿಕ್ಸ್‌ ಚಟುವಟಿಕೆಗಳನ್ನು ವಿವರಿಸಿರಿ.
11. Explain importance of stretching exercise for agility and body coordination.
ಚಪಲತೆ ಮತ್ತು ದೈಹಿಕ ಹೊಂದಾಣಿಕೆ ಎಳೆತದ ವ್ಯಾಯಾಮದ ಮಹತ್ವವನ್ನು ವಿವರಿಸಿರಿ.